

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾಯಃ ಕವಿತಾರ್ಕಿಕಕೇಸರೀ |
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ನಮ್ಮಾಱ್ವಾರ್ ಅರುಳಿಚ್ಚೆಯ್

|| ಶೆಂಜೊಱ್ಕವಿಗಾಳ್ ||

This document has been prepared by*

Sunder Kidambi

with the blessings of

ಶ್ರೀ ರಂಗರಾವಾನುಜ ಮಹಾದೇಶಿಕೇ

His Holiness *śrīmad āṇḍavan* of *śrīraṅgam*

*This was typeset using skt, L^AT_EX, Itrans, and the Baraha font.

ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

॥ ಶೆಂಜೋಱ್ಕವಿಗಾಳ್ ॥

ಆಱ್ವಾರ್ ತಮದು ಮೇನಿಯಿನೈಲ್ ಎಮ್ಮೆರುಮಾರ್ ವೈತ್ತುಳ್ಳ ವಾಂಜೈಯೈ
ಪ್ಪಾರಾಟ್ಟಿ ಪ್ಪೇಶುದಲ್

‡ ಶೆಂಜೋಱ್ ಕವಿಗಾಳ್ ! ಉಯಿರ್

ಕಾತ್ತಾಟ್ಟಿಯ್ಮಿ * ತಿರುಮಾಲಿರುಂಜೋಲೈ *
ವಂಜ ಕ್ಕಳ್ಳ ಮಾರ್ ಮಾರ್ *
ಮಾಯ ಕ್ಕವಿಯಾಯ್ ವಂದು * ಎನ್
ನೆಂಜುಂ ಉಯಿರುಂ ಉಳ್ ಕಲಂದು *
ನಿನ್ನಾರ್ ಅಱಿಯಾ ವಣ್ಣಂ * ಎನ್
ನೆಂಜುಂ ಉಯಿರುಂ ಅವೈಯುಂಡು *
ತಾನೇ ಆಗಿ ನಿಱೈಂದಾನೇ (೧)

ತಾನೇ ಆಗಿ ನಿಱೈಂದು * ಎಲ್ಲಾ ಉಲಗುಂ ಉಯಿರುಂ ತಾನೇಯಾಯ್ *
ತಾನೇ ಯಾರ್ ಎನ್ನಾರ್ ಆಗಿ * ತನ್ನೈ ತಾನೇ ತುದಿತ್ತು * ಎನಕ್ಕು
ತ್ತೇನೇ ಪಾಲೇ ಕನ್ನಲೇ ಅಮುದೇ * ತಿರುಮಾಲಿರುಂಜೋಲೈ *
ಕೋನೇ ಆಗಿ ನಿನ್ನೊಱಿಂದಾರ್ * ಎನ್ನೈ ಮುಱ್ಱುಂ ಉಯಿರುಂಡೇ (೨)

ಎನ್ನೈ ಮುಱ್ಱುಂ ಉಯಿರುಂಡು * ಎನ್
ಮಾಯ ಆಕ್ಕೈ ಇದನುಳ್ ಪುಕ್ಕು *
ಎನ್ನೈ ಮುಱ್ಱುಂ ತಾನೇಯಾಯ್ *
ನಿನ್ನ ಮಾಯ ಅಮ್ಮಾರ್ ಶೇರ್ *

Attention: Please note that the letters ಱಿ and ಱಿ denote μ and η respectively, in Tamil. Also note that ಱ್ಱು sounds almost like ಱ್ಱು , ಱ್ಱು like ಱ್ಱು , and so on. The consonant-cluster ನ್ಱು is pronounced somewhere between ನ್ಱು and ನ್ಱು. It is, however, colloquially acceptable to pronounce the clusters ಱ್ಱು and ನ್ಱು as ತ್ಱು and ನ್ಱು, respectively.

ತೆನ್ನೆ ತಿರುಮಾಲಿರುಂಜೋಲೈ *
 ತಿಶೈ ಕೈ ಕೂಪ್ಪಿ ಚ್ಚೇರಂದ
 ಯಾ * ಇನ್ನುಂ ಪೋವೇನೇ ಕೋಲೋ ! *
 ಎನ್ನೊಲ್ ಅಮ್ಮಾ ತಿರುವರುಳೇ (೩)

ಎನ್ನೊಲ್ ಅಮ್ಮಾ ತಿರುವರುಳು * ಉಲಗುಂ ಉಯಿರುಂ ತಾನೇಯಾಯ್ *
 ನಂಗೆನ್ನುಡಲಂ ಕೈವಿಡಾ * ಇಾಲತ್ತೂಡೇ ನಡಂದುಱಕ್ಕಿ *
 ತೇ ಕೋಳ್ ತಿಶೈಕ್ಕು ತಿಲದಮಾಯ್ ನಿನ್ಬ * ತಿರುಮಾಲಿರುಂಜೋಲೈ *
 ನಂಗಳ್ ಕುನ್ಬಂ ಕೈವಿಡಾ * ನಣ್ಣಾ ಅಶುರರ್ ನಲಿಯವೇ (೪)

ನಣ್ಣಾ ಅಶುರರ್ ನಲಿವೆಯ್ * ನಲ್ಲ ಅಮರರ್ ಪೊಲಿವೆಯ್ *
 ಎಣ್ಣಾದನಗಳ್ ಎಣ್ಣುಂ * ನನ್ ಮುನಿವರ್ ಇನ್ಬಂ ತಲೈಶಿಱಪ್ಪ *
 ಪಣ್ಣಾರ್ ಪಾಡಲ್ ಇನ್ನವಿಗಳ್ * ಯಾನಾಯ್ ತನ್ನೈ ತ್ತಾ ಪಾಡಿ *
 ತೆನ್ನಾ ಎನ್ನುಂ ಎನ್ನಮ್ಮಾ * ತಿರುಮಾಲಿರುಂಜೋಲೈಯಾನೇ (೫)

ತಿರುಮಾಲಿರುಂಜೋಲೈ ಯಾನೇ ಆಗಿ * ಚ್ಚೆಱು ಮೂವುಲಗುಂ * ತೇ
 ಒರುಮಾ ವಯಿಱ್ಱ ಉಳ್ಳೇ ವೈತ್ತು * ಊಱಿ ಊಱಿ ತಲೈಯಳಿಕ್ಕುಂ *
 ತಿರುಮಾಲ್ ಎನ್ನೈ ಆಳು ಮಾಲ್ * ಶಿವನುಂ ಪಿರಮನುಂ ಕಾಣಾದು *
 ಅರುಮಾಲ್ ಎಯ್ಡಿ ಅಡಿ ಪರವ * ಅರುಳೈ ಈಂದ ಅಮ್ಮಾನೇ (೬)

ಅರುಳೈ ಈ ಎನಮ್ಮಾನೇ ! ಎನ್ನುಂ * ಮುಕ್ಕಣ್ ಅಮ್ಮಾನುಂ *
 ತೆರುಳ್ ಕೋಳ್ ಪಿರಮನ್ ಅಮ್ಮಾನುಂ * ತೇವರ್ ಕೋನುಂ ತೇವರುಂ *
 ಇರುಳ್ಳು ಕಡಿಯುಂ ಮುನಿವರುಂ * ಏತ್ತುಂ ಅಮ್ಮಾ ತಿರುಮಲೈ *
 ಮರುಳ್ಳು ಕಡಿಯುಂ ಮಣಿಮಲೈ * ತಿರುಮಾಲಿರುಂಜೋಲೈ ಮಲೈಯೇ (೭)

‡ ತಿರುಮಾಲಿರುಂಜೋಲೈ ಮಲೈಯೇ * ತಿರುಪ್ಪಾಱ್ಕಡಲೇ ಎನ್ ತಲೈಯೇ *
 ತಿರುಮಾಲ್ ವೈಗುಂದಮೇ * ತಣ್ ತಿರುವೇಂಗಡಮೇ ಎನದುಡಲೇ *
 ಅರುಮಾ ಮಾಯತ್ತೆನದುಯಿರೇ * ಮನಮೇ ವಾಕ್ಕೇ ಕರುಮಮೇ *
 ಒರುಮಾ ನೊಡಿಯುಂ ಪಿರಿಯಾ * ಎನ್ ಊಱಿ ಮುದಲ್ವ ಒರುವನೇ (೮)

ಊಱಿ ಮುದಲ್ವ ಒರುವನೇ ಎನ್ನುಂ * ಒರುವನ್ ಉಲಗೆಲ್ಲಾಂ *
 ಊಱಿದೋಱುಂ ತನ್ನಳ್ಳೇ ಪಡೈತ್ತು * ಕಾತ್ತು ಕೈಡುತ್ತುಱಿಲುಂ *

ಆಱಿ ವಣ್ಣ್ ಎೞ್ ಅಮ್ಮಾೞ್ * ಅಂದಣ್ ತಿರುಮಾಲಿರುಂಜೋಲೈ *
ವಾಱಿ ಮನಮೇ ಕೈವಿಡೇಲ್ * ಉಡಲುಂ ಉಯಿರುಂ ಮಂಗವೊಟ್ಟೇ (೯)

ಮಂಗವೊಟ್ಟುೞ್ ಮಾ ಮಾಯೈ * ತಿರುಮಾಲಿರುಂಜೋಲೈ ಮೇಯ *
ನಂಗಳ್ ಕೋನೇ ! ಯಾನೇ ನೀ ಆಗಿ * ಎನ್ನೈ ಅಳಿತ್ತಾನೇ *
ಪೊಂಗೈಂ ಪುಲನುಂ ಪೊಱಿಯೈಂದುಂ * ಕರುಮೇಂದಿರಿಯಂ ಐಮ್ಮೂದಂ *
ಇಂಗಿವ್ವಯಿರ್ ಏಯ್ ಪಿರಗಿರುದಿ * ಮಾನಾಂಗಾರ ಮನಂಗಳೇ (೧೦)

‡ ಮಾನಾಂಗಾರ ಮನಂ ಕೆಡ * ಐವರ್ ವನ್ನೈಯರ್ ಮಂಗ *
ತಾನಾಂಗಾರ ಮಾಯ್ಕ್ಕು * ತಾನೇ ತಾನೇ ಆನಾನೈ *
ತ್ತೇನಾಂಗಾರ ಪೊಱಿಲ್ ಕುರುಗೂರ್ * ಶಡಗೋಬ್ಬ ಶೋಲ್ಲಾಯಿರತ್ತುಳ್ *
ಮಾನಾಂಗಾರತ್ತಿವೈ ಪತ್ತುಂ * ತಿರುಮಾಲಿರುಂಜೋಲೈ ಮಲೈಕ್ಕೇ (೧೧)

|| ನಮ್ಮಾಱ್ವಾರ್ ತಿರುವಡಿಗಳೇ ಶರಣಂ ||